



ಮನುಷ್ಯ ಮತ್ತು ದೇವರು

- ಡಾ. ಕೆ. ಭುಜಂಗ ಶೆಟ್ಟಿ



ನಾವು ಚಲನಚಿತ್ರದಲ್ಲಿ ಕಾಣುವಂತೆ ನಮ್ಮ ಜೀವನದ ಸಮಸ್ತವೂ ಭ್ರಮೆಯೆಂಬುದರ ಅರಿವಾದಾಗ, ನಮ್ಮ ಒಳಗೆ ಮತ್ತು ಹೊರಗೆ ಜರಗುವ ಎಲ್ಲ ಸಂದರ್ಭಗಳನ್ನು ನಿರಾಂತಕವಾಗಿ ಎದುರಿಸಬಹುದು. ಆಗ ಅಸೂಯೆ, ಹೆಮ್ಮೆ, ಕೋಪ, ಕಾಮ, ದುರಾಸೆ, ದ್ವೇಷ, ಇತ್ಯಾದಿ ಬಾಂಧವ್ಯಗಳ ಬಗೆಗಿನ ಮರಳುತನ ನಮಗೆ ಅರಿವಾಗುತ್ತದೆ. ನಮಗೆ ನಿರ್ವಹಿಸುವ ಪಾತ್ರದ ನಿರ್ವಹಣೆಯಲ್ಲಿ ನಾವು ತೋಡಗಿದ್ದೇವೆಂಬ ಪೂರ್ಣ ಅರಿವು ನಮಗಿದ್ದಾಗ ಇತರರನ್ನು ಕ್ಷಮಿಸುವ ಮತ್ತು ಎಲ್ಲರನ್ನೂ ಪ್ರೀತಿಸುವ ಕ್ರಿಯೆ ಸುಲಭವಾಗುತ್ತದೆ. ಆಗ ಬದುಕು ನಿಜಕ್ಕೂ ಸಂತೋಷದ ಒಂದು ಸುಂದರ ಸ್ವಪ್ನವಾಗುತ್ತದೆ.

ಜೀವನವೂ ಸ್ವಪ್ನದಂತೆ. ನಾವು ನಿದ್ರೆ ಮಾಡುವಾಗ ವಾಸ್ತವ ಜಗತ್ತು ಅಸ್ತಿತ್ವದಲ್ಲಿರುವುದಿಲ್ಲ. ನಮ್ಮ ನಿರಾಸಕ್ತಿಯಲ್ಲಿ ಅದೇಷ್ಟೇ ಅಸರತವಿದ್ದರೂ ನಮ್ಮ ಅನುಭವಗಳು ನಿಜವೆಂದೇ ಕಂಡು ಬರುತ್ತವೆ. ಎಚ್ಚರಗೊಂಡಾಗ ನಮ್ಮ ಅಜ್ಞಾನ ಮತ್ತು ನಡವಳಿಕೆಯ ಬಗೆಗೆ ನನು ಬರುತ್ತದೆ. ಅದರಂತೆಯೇ ಜೀವನದ ನೈಜತೆಯ ಬಗೆಗೆ ಎಚ್ಚರ ಮೂಡಿದಾಗ

ನಾವು ನಿಜವೆಂದು ಭ್ರಮಿಸಿದ ತಪ್ಪುಗಳ ಬಗೆಗೆ ನನು ತೋಷ ಮತ್ತು ದುಃಖ, ಗೆಲುವು ಮತ್ತು ಸೋಲು, ಸಿರಿತನ ಮತ್ತು ಬಡತನ ಇತ್ಯಾದಿಗಳನ್ನು ಸಮಾನತಾ ಭಾವದಿಂದ ನೋಡುತ್ತೇವೆ. ಅತಿಯಾದ ಮೋಹ ಮತ್ತು ತಿರಸ್ಕಾರಗಳಿಂದ ಮುಕ್ತರಾಗುತ್ತೇವೆ. ನಮಗೆ ಎದುರಾಗುವ ಎಲ್ಲವನ್ನೂ ಅದು ಒಳ್ಳೆಯದಾಗಲಿ, ಕಟ್ಟಡಾಗಲಿ ಅವನ ಕೃಪೆಯೆಂದು ಸ್ವೀಕರಿಸುತ್ತೇವೆ. ಎಲ್ಲಕ್ಕೂ ಎಲ್ಲ ಕಾರಣಗಳೂ ಅವನ ವಿವೇಚನೆಯಂತೆ. ನಾವು ನಮ್ಮ ಜೀವನದಲ್ಲಿ ನೀರಿಕೆಗಳು, ಅಯ್ಯುಗಳು, ಬಯಕೆಗಳಿಂದ ಮುಕ್ತವಾಗಿ ಬದುಕಲು ಪ್ರಯತ್ನಿಸಿದರೆ ಇವೆಲ್ಲವುಗಳ ಮೇಲೆ ಪ್ರಭುತ್ವ ಸಾಧಿಸಬಹುದು. ಅಲ್ಲದೆ ಪ್ರತಿಯೊಬ್ಬರೂ ಪ್ರತಿಯೊಂದರಲ್ಲಿಯೂ ಪರಿಪೂರ್ಣತೆಯನ್ನು ಸಾಧಿಸಬಹುದು.

ನಾವು ಒಂದು ಸುಂದರ ಚಿತ್ರ ಪಟದ ಮೇಲೆ ಇರುವಂತೆಯೇ ಬಿಟ್ಟಾಗ ಅದರ ಬಗ್ಗೆ ಇರುವೆಗೆ ಏನನ್ನಿಸಬಹುದು? ಅಲ್ಲಲ್ಲಿ ಕೊಳಕಾದ ಬಣ್ಣದ ಮುದ್ದೆಗಳನ್ನು ಕ್ರಮವಿಲ್ಲದೆ, ಏರುಪೇರಾದ ಬರಹು ಪ್ರದೇಶಗಳನ್ನು ಗಮನಿಸಿದ ಅದು ತಾನೊಂದು ಜಗತ್ತಿನ ಅತಿ ಕೊಳಕು ಪ್ರದೇಶದಲ್ಲಿರುವೆನೆಂದು ತಿಳಿಯಬಹುದಲ್ಲವೇ? ಈಗ ನಾವು ಇರುವೆವೆಯನ್ನು ಚಿತ್ರಪಟದಿಂದ ಎತ್ತರ ಮಟ್ಟಕ್ಕೆ ಎತ್ತಿಕೊಂಡಾಗ, ಅದು ಚಿತ್ರದ ಸೌಂದರ್ಯವನ್ನು ಕಂಡು ಅದ್ಭುತ ಸಂಯೋಜನೆಯನ್ನು ಪ್ರಶಂಸಿಸಬಹುದು.

ಅದೇ ರೀತಿ ಜೀವನದಲ್ಲಿ ನಾವು ಅನುಭವಿಸುವಾಗ ಶಪಿಸಬಯಸುವ ಎಡರು-ತೊಡರುಗಳು ಚುಚ್ಚು-ತಿವಿತಿಗಳನ್ನು ಗಮನಿಸಿದ ಅಜ್ಞಾನದ ಪ್ರತಿಫಲಗಳು. ಸೃಷ್ಟಿಕರ್ತನ ವಿನ್ಯಾಸದ ಸಂಪೂರ್ಣ ಅರಿವು ನಮಗಿಲ್ಲ. ಒಬ್ಬ ಚತುರ ಶಿಲ್ಪಿ ತೋರುವುದಕ್ಕಿಂತ ಹೆಚ್ಚಿನದರ ನೀರಿಕೆ ಅಥವಾ ಬಯಕೆಯಿಂದ ಮುಕ್ತರಾಗುತ್ತಾನೆ. (ಮುಂದುವರಿಯುವುದು)

1 ಡೈನಿಂಗ್ ಚೇಂಬರ್ ಇರಿಸುವಾಗ ಗೋಡೆಗೆ ತಾಗಿಕೊಂಡು ಇರಿಸಬಾರದು.

2 ವಾಸ್ತು ಶಾಸ್ತ್ರದ ಪ್ರಕಾರ ಡೈನಿಂಗ್ ಚೇಂಬರ್‌ಗಳಲ್ಲಿ ನೈರುತ್ಯ ಭಾಗದಲ್ಲಿರುವ ಚೇರ್ ಮನೆ ಯುಜಮಾನನಿಗೇ ಮೀಸಲು.

3 ಅನ್ನವೆಂದರೆ ಬ್ರಹ್ಮ. ಅಹಾರ ಸೇವಿಸುವಾಗ ಚರ್ಚೆ, ಜಗಳ, ಸಿಟ್ಟು ಸಲ್ಲದು.

4 ಮನೆಯ ಒಳಗೆ ಹೆಣೆಯ, ನಿರುಪಯುಕ್ತ ವಸ್ತುಗಳು ತುಂಬಿಸಬಾರದು.

5 ಅಗತ್ಯವಿಲ್ಲದ, ನಿರುಪಯುಕ್ತ ಸಾಮಗ್ರಿಗಳು ಋಣಾತ್ಮಕ ಅಂಶವನ್ನು ಪ್ರತಿನಿಧಿಸುತ್ತವೆ.

ನಿಮಗೆ ಗೊತ್ತು. ಆರೋಗ್ಯವೇ ಭಾಗ್ಯ

ಅದಕ್ಕಿಂತಲೇ ನೆಲೆಯ ಓದುಗರಾದ ನಿಮಗೆ ನಿತ್ಯವೂ ಸ್ವಾಸ್ಥ್ಯದ ಕುರಿತು ಉಪಯುಕ್ತ ಸಲಹೆಗಳು ಇಲ್ಲಿರುತ್ತವೆ.

ಆರೋಗ್ಯ

+ ಮಜ್ಜೆಗೆ ತುಂಬಿ ಜಜ್ಜಿ ಹಾಕಿ ಕುಡಿದರೆ
ಅಜೀರ್ಣ ಸಹಿತದ ಹೊಟ್ಟಿನೋವು ಶಮನವಾಗುತ್ತದೆ.

+ ಇಡ್ಲಿ, ದೋಸೆ ಮಾಡುವಾಗ ಉದ್ದಿನ ಬೆಳೆಯೊಂದಿಗೆ ಸ್ವಲ್ಪಮಂತ್ರ ಸೇರಿಸಿ
ರುಬ್ಬಿದರೆ ಆರೋಗ್ಯಕ್ಕೆ ಹಿತಕಾರಿ.

- ಪ್ರದ್ಯು ಕಾಸರಗೋಡು

ಹೆಲ್ತ್ ಟಿಪ್ಸ್ ಇದ್ದರೆ ನಿವೃತ್ತಿ ಮತ್ತು ವಿಕಾಸಕ್ಕೆ ಆರೋಗ್ಯ ಎಂದು ಬರೆದು ಕಳುಹಿಸಬಹುದು.

ನೋ

ಸೀರಿಯಸ್

ಸೈಟ್ ಹಾಕ್ಯೂಂಡ್ರೆ ಅದು ಚಳಿಗಾಲ ಛತ್ತಿ ಹಿಡ್ಡೂಂಡ್ರೆ ಅದು ಮಳಿಗಾಲ ಎಸಿ ಹಾಕ್ಯೂಂಡ್ರೆ ಅದು ಬೇಸಿಗೆಗಾಲ ಹುಡುಗಿ ಜತೆ ಲವ್ ಆದ್ರೆ ಅದೇ ಕೊನೆಗಾಂ!! (8088003020)

ವೇದ: ಸಾರ್, ನಿನ್ನೆ ಜೈಲಲ್ಲಿ ಬೈದಿಗಳು ರಾಮಾಯಣ ನಾಟಕ ಆಡಿದ್ರು....

ಜೈಲರ್: ಅದಕ್ಕೇನೀಗ?

ವೇದ: ಹನುಮಂತ ಸಂಜೀವಿನಿ ತರೋಕೆ ಕಾಂಪೌಂಡ್ ಹಾರಿ ಹೋದವನು ಇನ್ನೂ ಬಂದಿಲ್ಲ!! (9449622898)

ಹುಡುಗ: ಪ್ರಿಯೆ, ಈ ದೇಹವೇ ಒಂದು ಮೊಬೈಲ್. ಅದರಲ್ಲಿ ನೀನೇ ನನ್ನ ಸಿಮ್ ಕಾರ್ಡ್.

ಹುಡುಗಿ: ಹೌದಾ! ಅಯ್ಯೋ ನಂಗ ತುಂಬಾ ಖುಷಿಯಾಗಿದೆ...

ಹುಡುಗಿ: ಹಾಸ್ಯ ಮಿಷಿ ಪಡಬೇಡ... ಒಳ್ಳೆ ಆಫರ್ ಬಂದ್ರೆ ಸಿಮ್ ಕಾರ್ಡ್ ಚೇಂಜ್ ಮಾಡ್ತೀನಿ!! (9964314620)

ನಾಯಿ ನಿಮ್ಮನ್ನು ನೋಡಿ ಬಾಲ ಅಲ್ಲಾಡಿಸಿದ್ರೆ ಸ್ವಜಾತಿ ಪ್ರೇಮ. ನಾಯಿ ನಿಮ್ಮನ್ನು ನೋಡಿ ಅಟ್ಟಿಕೊಂಡು ಬಂದ್ರೆ ಜಾತಿಗೆ ಜಾತಿ ದ್ವೇಷ!! (9731582166)

ಮೇಘ ಸಂದೇಶ

ಬದುಕು ಎಂಬ ಗಿಡದಲ್ಲಿ ನಂಬಿಕೆ ಎಂಬ ಬೇರು ಗಟ್ಟಿಯಾದರೆ ನೋವು ಎನ್ನುವ ಮುಳ್ಳಿನ ನಡುವೆ ಸ್ನೇಹ ಎಂಬ ಸುಂದರ ಹೂ ಅರಳಲು ಸಾಧ್ಯ... (9448906421)

ಓದುವ ಆಸೆಯಿಂದ ಬೆಳಿಗ್ಗೆ ಬೆಳಿಗ್ಗೆ ಎದ್ದೆ...
ವ್ಯಾ...ವ್ಯಾ...ವ್ಯಾ...
ಓದುವ ಆಸೆಯಿಂದ ಬೆಳಿಗ್ಗೆ ಬೆಳಿಗ್ಗೆ ಎದ್ದೆ...
ವ್ಯಾ...ವ್ಯಾ...ವ್ಯಾ...
ಆಸೆಯೇ ದುಃಖಕ್ಕೆ ಮೂಲ ಎಂದು ಮತ್ತೆ ಹಾಸಿಗೆಯ ಮೇಲೆ ಬಿದ್ದೆ... (8147543936)

ಮನಸ್ಸು ಎಂಬ ಮಂದಿರದಲ್ಲಿ ಕನಸು ಎಂಬ ಹಕ್ಕಿಯಂತೆ ಸ್ನೇಹ ಎಂಬ ಅಕ್ಷರದಲ್ಲಿ ಪ್ರೀತಿ ಎಂಬ ಚುಕ್ಕಿಯಂತೆ ಸದಾ ಮಿನುಗುತ್ತಿರಲಿ ನಿಮ್ಮ ಜೀವನ... (9481456660)

ನೀವೂ ಕಳುಹಿಸಬಹುದು, ಮೊ: 9480207929

ಸು | ಡೊ | ಕು

186

7	4		8	1	2			
5			6		7		1	
	2					8		
				8	5		2	
9		5	4					
	9					1		
3			9	4			6	
		4		8	3		5	7

5	6	7	8	3	2	9	1	4
2	1	4	5	9	7	6	3	8
9	8	3	6	4	1	7	2	5
3	9	6	7	1	5	4	8	2
7	2	1	3	8	4	5	6	9
8	4	5	9	2	6	3	7	1
6	7	9	2	5	8	1	4	3
4	5	8	1	7	3	2	9	6
1	3	2	4	6	9	8	5	7

ಸುಡೊಕು 185ರ ಉತ್ತರ

ಗ

ಬಂಜರು

186

1		2		3		4
		5		6		
7	8			9	10	
		11		12		
				13		
14		15			16	17
			18			
19						20

ಎಡದಿಂದ ಬಲಕ್ಕೆ

1- ಬರಗಾಲದಲ್ಲಿ ಬರೆದ ಬರವಣಿಗೆ (3)

2- ಭೂ ಮಾಲಿಕೆ (3)

3- ಪುಷ್ಪವನ್ನೂ ಅಪಹರಿಸಬೇಕೆ? (5)

4- ಸುಲಭವಾಗಿ ಮಾಡಿದ ದರೋಡೆ (3)

5- ಪಾಪ ಮಗು ತಂದೆಗೆ ಅಂಜಿರಾತಿ (3)

6- ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸು (3)

7- ಮನು ಮನವನ್ನು ನಿಗ್ರಹಿಸಿದ ಹೀಗೆ (3)

8- ಇತಿಹಾಸದ ಓದಿಗೆ ಮುಕ್ತಾಯ ಹಾಡು (3)

9- ಗುಡಿಬಿಡುವಂತೆ ತಿಂದ ಅನ್ನ (3)

10- ಮಹಾದೇವನ ಅನುಯಾಯಿಗಳು ನೇಕಾರರ ಕುಲದವರೇ? (5)

11- 19ಕುಲು ಕುಲು ನಗುವ ಕಂದ ತೊಟ್ಟ ಚಂದದ ಟೋಪಿ (3)

12- ಗೋಡೆ ಮೇಲೆ ತೆವಳುವ ಹಲ್ಲಿ (3)

ಮೇಲಿನಿಂದ ಕೆಳಕ್ಕೆ

1- ಬೆಡಗಿ ಬಡವರದಿಂದ ಉಟ ನೀಡಿದ್ರು (3)

2- ಹೆಲವು ಹಾಕಿ ಮರದ ತುಂಡು ಕೊಡುವ ಮಣೆಯೇ (3)

3- ರಾಮನ ಹೆಂಡತಿ ಭೂಮಿಯು ಪುತ್ರಿ (3)

4- ಕೃಷ್ಣನ ಸಾರ (3)

5- ಚಾರ್ಜ್ ನ ಹೆಸರಲ್ಲಿ ಗುಂಡು ಸೂಡು (3)

6- ಕೆಲವರ ಗ್ರಂಥದಲ್ಲಿ ಲೇಖನ ಇಲ್ಲ (5)

7- ಬಸವೇಶ್ವರ ಗ್ರಂಥದಲ್ಲಿ ಒಂದು ಭಾಗ (5)

8- ನೆಲದಲ್ಲಿ ತೋಡಿದ ಗುಣಿ (3)

9- ಬಲವಂತವಾಗಿ ತುರುಕುವ ಬದಲು ಒತ್ತಾಗಿ ಬಿಗಿಹಿಡಿ (3)

10- ಮಹಾಲಕ್ಷ್ಮಿ (3)

11- ಓಲೆಯ ನೆನಪಿನೊಂದಿಗೆ ಬಂದ ರಾಜನ ಅಸ್ಥಾನ (3)

12- ಪಂಪ ಮಾಡಿದ ರಗಳೆ (3)

ಪಾಕಶಾಲೆ

ನೀವೂ ಕಳುಹಿಸಬಹುದು. ಭಾವಚಿತ್ರದ ಜೊತೆ ವಿವರಗಳನ್ನು ಕಳಿಸಿ, ಇಮೇಲ್ : cg_kowdle@sify.com ವಿಳಾಸ: ನಂ. 1/1, 1ನೇ ಮಹಡಿ, 6ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರ, ಬೆಂಗಳೂರು - 560 003.

ಇಂದಿನ ಮೆನು: ಖಾಜೂ ಬರ್ಫಿ

ಬೇಕಾಗುವ ಸಾಮಗ್ರಿ

- ಗೇರು ಬೀಜ ಒಂದು ಕಪ್
- ತುಪ್ಪ ಕಾಲು ಕಪ್
- ಸಕ್ಕರೆ ಅರ್ಧ ಕಪ್
- ಬೆಲ್ಲ ಕಾಲು ಕಪ್
- ಏಲಕ್ಕಿ ಹುಡಿ ಸ್ವಲ್ಪ

ಮಾಡುವ ವಿಧಾನ

ಗೇರುಬೀಜವನ್ನು ಚೆನ್ನಾಗಿ ಬಿಸಿ ಮಾಡಿ ಚಿಕ್ಕ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಸಕ್ಕರೆ ಮತ್ತು ಬೆಲ್ಲವನ್ನು ಹಾಕಿ ಅದಕ್ಕೆ ಎರಡು ಟೀ ಚಮಚ ತುಪ್ಪ ಹಾಕಿ ಎಳೆ ಪಾಕ ಮಾಡಿಕೊಂಡು ಅದಕ್ಕೆ ಆ ಗೇರು ಬೀಜದ ತುಂಡು, ಏಲಕ್ಕಿ, ಉಳಿದ ತುಪ್ಪವನ್ನು ಬೆರೆಸಿ ಚೆನ್ನಾಗಿ ತಳ ಬಿಡುವವರೆಗೆ ತಿರುಬಿಕೊಂಡು ತುಪ್ಪ ಸವರಿದ ತಟ್ಟಿಗೆ ಹಾಕಿ, ಬಿಸಿ ಇರುವಾಗಲೇ ತುಂಡರಿಸಿ ಕೊಳ್ಳಿ.

ಶಬ್ದಾಂತರಂಗ- 40

-ಆತ್ಮರಾಮ ಶಾಸ್ತ್ರಿ, ಬೆಂಗಳೂರು

ಮನೋಸ್ಥಿತಿ:

ವ್ಯಂಜನಗಳಲ್ಲಿ ಮೃದು ಮತ್ತು ಕರ್ಕರ ಎಂಬ ಭೇದಗಳಿವೆ. ವರ್ಗೀಯ (ಕೆ ದಿವುಡ ಮ ದವರೆಗೆ) ವ್ಯಂಜನಗಳಲ್ಲಿ ಮೂಲನೆಯ, ನಾಲ್ಕನೆಯ ಮತ್ತು ಐದನೆಯ ವ್ಯಂಜನಗಳು (ಉದಾ: ಗ, ಘ, ಙ) ಮೃದುಗಳೂ, ಒಂದನೆಯ ಮತ್ತು ಎರಡನೆಯ ವ್ಯಂಜನಗಳು (ಉದಾ: ಕ, ಖ) ಕರ್ಕರ ವ್ಯಂಜನಗಳು. ಅವರ್ಗೀಯ (ಯದಾದ ಹದವರೆಗೆ) ವ್ಯಂಜನಗಳಲ್ಲಿ ಯ, ರ, ಲ, ವ, ಹಗಳು ಮೃದುಗಳು. ಮನಸ್ ಎಂಬಲ್ಲಿರುವ ಸಕಾರದ ಮುಂದೆ ಮೃದುವ್ಯಂಜನಗಳು ಬಂದಾಗ ಮನಸ್ ಮನೋ ಎಂದಾಗುತ್ತದೆ. ಉದಾ: ಮನೋಜ, ಮನೋಭಾವ, ಮನೋರಂಜನೆ, ಮನೋವೈದ್ಯ, ಮನೋಲೋಕ, ಮನೋಮಯ ಇತ್ಯಾದಿ. ಕರ್ಕರ ವ್ಯಂಜನ ಬಂದರೆ ವಿಸರ್ಗ (:). ಉದಾ: ಮನಶಾಸ್ತ್ರ (ಮನಶಾಸ್ತ್ರ), ಮನಸ್ಥಿತಿ ಇತ್ಯಾದಿ. ಮನಸ್ಥಿತಿ ಎಂಬುದು ಶುದ್ಧ ತಪ್ಪು. ಯಾಕೆಂದರೆ ಮನ ಎಂಬ ಶಬ್ದವೇ ಇಲ್ಲ.ವಾಳಿಗೆ

ಮೇಷ: ನಿಮ್ಮ ಬದುಕಿಗೆ ಹೊಸ ಆಯಾಮ ನೀಡಲು ಇದು ಸಕಾಲ. ಭಾವನಾತ್ಮಕ ವಾಗಿಯೂ ಬದಲಾವಣೆ ಉಂಟಾಗುತ್ತದೆ. ಅಡಳಿತಾತ್ಮಕ ಕೆಲಸಗಳು ಯಶಸ್ವಿಯಾಗುತ್ತವೆ.

ವ್ಯವಹಾರ: ಸ್ವಾರ್ಥವನ್ನು ಬಿಟ್ಟುಬಿಡಿ. ಬದುಕಿನಲ್ಲಿ ಇತರರಿಗೂ ಅವಕಾಶ ಇದೆ ಎಂದು ಅರಿತು ಕೊಳ್ಳಿ. ನಿಮ್ಮದೇ ಅಭಿಪ್ರಾಯ ಹೇರಲು ಹೋಗಬೇಡಿ. ಹೇರಹೋದರೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

ಮಿಥುನ: ಇಂದು ಎಲ್ಲವೂ ನೀವು ಬಯಸಿದಂತೆಯೇ ನಡೆಯುತ್ತದೆ. ಎದುರಾಗುವ ಅಡೆತಡೆಗಳನ್ನು ಸಮರ್ಥವಾಗಿ ದಾಟುತ್ತೀರಿ. ಸೇವಾತ್ಮಕ ಘಟನೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.

ಕಟಕ: ಇತ್ತೀಚಿನ ದಿನಗಳಲ್ಲಿ ನಿಮ್ಮ ಬದುಕಿನ ಪ್ರಮುಖ ಕ್ಷೇತ್ರವನ್ನು ನಿರ್ಲಕ್ಷಿಸಿದ್ದೀರಿ. ವೃತ್ತಿಯಲ್ಲಿಯೂ ಒಪ್ಪಡ ಅನುಭವಿಸಿದ್ದೀರಿ. ಸಂಬಂಧದಲ್ಲಿಯೂ ಒಡಕು ಉಂಟಾಗಿದೆ. ಇವೆಲ್ಲವನ್ನೂ ಪರಿಹರಿಸಲು ಸಕಾಲ.

ಸಿಂಹ: ನಿಮ್ಮ ಕಾರ್ಯಗಳಿಗೆ ಕೆಲವು ಅಡ್ಡಿಗಳು ಉಂಟಾಗುತ್ತವೆ. ಒತ್ತಡ ಅನುಭವಿಸುತ್ತೀರಿ. ಆದರೂ ಪ್ರಮುಖ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಇಂದು ಒಳ್ಳೆಯ ದಿನ.

ಕನ್ಯಾ: ಗೆಳೆಯರಿಂದ ನೆರವು ಯಾಚಿಸುತ್ತೀರಾದರೂ ಅವರಿಂದ ಸೂಕ್ತ ಸ್ಪಂದನೆ ದೊರಕುವುದಿಲ್ಲ. ತಪ್ಪು ಅಭಿಪ್ರಾಯ ಬೇಡ. ಈ ಪರಿಸ್ಥಿತಿ ನಿಮ್ಮ ಸಾಮರ್ಥ್ಯದ ಒರೆಗಲ್ಲಾಗಲಿದೆ.

ಮಿಥುನ: ಎಂತಹ ಪ್ರತಿಕ್ರಿಯೆ ಪರಿಶೀಲಿಸಿ ಸಮರ್ಥವಾಗಿ ನಿಭಾಯಿಸಬಲ್ಲವರು ನೀವು. ಈ ಸಾಮರ್ಥ್ಯ ಇಂದು ಬೆಳಕಿಗೆ ಬಂದಿದೆ. ಗೆಳೆಯರಿಗೂ ನೆರವಾಗುವಿರಿ. ಪ್ರೇಮಿಗಳಿಗೆ ಒಳ್ಳೆಯ ದಿನ.

ವೃಶ್ಚಿಕ: ವ್ಯಕ್ತಿಪರವಾಗಿ ಒಳ್ಳೆಯ ದಿನ. ಪುರಸ್ಕಾರ ದೊರಕುತ್ತದೆ. ಗೆಳೆಯರೊಬ್ಬರಿಗೆ ನೆರವು ನೀಡುತ್ತೀರಿ. ಆದರೆ ನಿಮ್ಮ ಆರೋಗ್ಯವು ಸ್ವಲ್ಪಮಟ್ಟಿನ ಸಮಸ್ಯೆಯೊಡ್ಡಲಿದೆ.

ಧನ: ಉಳಿತಾಯಕ್ಕೆ ಗಮನ ಕೊಡಿ. ಕಷ್ಟಕಾಲದಲ್ಲಿ ಬೇಕಾಗುತ್ತದೆ. ಸಂಬಂಧಗಳನ್ನು ನಾಜೂಕಿನಿಂದ ನಿಭಾಯಿಸಿ. ಸ್ವರ್ಧಾತ್ಮಕ ಪರಿಣಿ ಬರೆಯಲು ಇಂದು ಒಳ್ಳೆಯ ದಿನ.

ಮಕರ: ಕೇಕೇರಿಯಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು. ಏಕಾಂಗಿಯಾಗಿರುವವರಿಗೆ ವಿಶೇಷ ವ್ಯಕ್ತಿಯೊಬ್ಬರು ಪರಿಚಯವಾಗುವ ಸಂಭವ. ಕುಟುಂಬದಲ್ಲಿಯೂ ಸಂತೋಷ.

ಕುಂಭ: ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತೀರಿ. ಈ ನಿಟ್ಟಿನಲ್ಲಿ ಹಿಂಜರಿಕೆ ಬೇಡ. ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ. ಏಕಾಂಗಿಯಾಗಿರುವವರಿಗೆ ಪ್ರೇಮ ಸಾಫಲ್ಯ.

ಮೀನ: ಆಸ್ತಿಗೆ ಸಂಬಂಧಿಸಿದ ಸಮಸ್ಯೆಯೊಂದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವಿರಿ. ನಿಮ್ಮ ಆಶಾವಾದವು ಗುರಿಯೆಡೆಗೆ ಸಾಗುತ್ತದೆ. ಸಮಸ್ಯೆಗಳು ನಗೆಯನ್ನು ಕೊಡುತ್ತಿವೆ.